



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೧೭, ಜೂನ್, ೨೦೨೦ ( ಜ್ಯೇಷ್ಠ, ೨೭, ಶಕವರ್ಷ, ೧೯೪೨) Bengaluru, WEDNESDAY, 17, JUNE, 2020 ( Jyestha, 27, ShakaVarsha, 1942)	ನಂ. ೨೦೬ No. 206
-----------------------	-----------------------------------------------------------------------------------------------------------------------------------------	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 32 ಎಂಎಲ್ಆರ್ 2018

ಕರ್ನಾಟಕ ಸರ್ಕಾರ ಸಚಿವಾಲಯ

ವಿಕಾಸಸೌಧ

ಬೆಂಗಳೂರು, ದಿನಾಂಕ: 16.06.2020.

## ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3, 4 ಮತ್ತು 9ನೇ ಪ್ರಕರಣದಲ್ಲಿ ಸ್ಪಷ್ಟಪಡಿಸಿದಂತೆ ಹಾವೇರಿ ಜಿಲ್ಲೆಯ ಬ್ಯಾಡಗಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಬ್ಯಾಡಗಿ ಪೂರ್ಣ ಗ್ರಾಮ ಹಾಗೂ ಅಗಸನಹಳ್ಳಿ ಪೂರ್ಣ ಸರ್ವೆ ನಂಬರುಗಳ ಹೊಸ ಪ್ರದೇಶಗಳನ್ನು ಹಾಲಿ ಇರುವ ಬ್ಯಾಡಗಿ ಪುರಸಭೆಗೆ ಸೇರ್ಪಡೆ ಮಾಡಿ 'ಸಣ್ಣ ನಗರ ಪ್ರದೇಶ' ವೆಂದು ಮುಂದುವರೆಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 32 ಎಂಎಲ್ಆರ್ 2018, ದಿನಾಂಕ: 11.11.2019ನ್ನು ದಿನಾಂಕ: 11.11.2019ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3ರ ಸಂಖ್ಯೆ: 974 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ;

ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ/ಸಲಹೆಗಳನ್ನು ಪರಿಶೀಲಿಸಲಾಗಿರುವುದರಿಂದ ;

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3, 4 ಮತ್ತು 9ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗೌರವಾನ್ವಿತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ' ಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಹಾವೇರಿ ಜಿಲ್ಲೆಯ ಬ್ಯಾಡಗಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಬ್ಯಾಡಗಿ ಪೂರ್ಣ ಗ್ರಾಮ ಹಾಗೂ ಅಗಸನಹಳ್ಳಿ ಪೂರ್ಣ ಸರ್ವೆ ನಂಬರುಗಳ ಹೊಸ ಪ್ರದೇಶಗಳನ್ನು ಹಾಲಿ ಇರುವ ಬ್ಯಾಡಗಿ ಪುರಸಭೆಗೆ ಸೇರ್ಪಡೆ ಮಾಡಿ 'ಸಣ್ಣ ನಗರ ಪ್ರದೇಶ'

ವೆಂದು ಮುಂದುವರೆಸಲು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಉದ್ಘೋಷಿಸಿ, 'ಬ್ಯಾಡಗಿ ಪುರಸಭೆ' ಯ ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ-

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಮೂರು ಲಕ್ಷಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿರ್ದಿಷ್ಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;
4. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು;

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಎ. ವಿಜಯಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ:ನಅಇ 32 ಎಂಎಲ್ಆರ್ 2018

ಶೆಡ್ಯೂಲ್ - ಎ

ಜಿಲ್ಲೆಯ ಹೆಸರು	ತಾಲ್ಲೂಕು	ನಗರ ಸ್ಥಳೀಯ ಸಂಸ್ಥೆ ಹೆಸರು	ಹಾಲಿ ಪುರಸಭೆ ವ್ಯಾಪ್ತಿ ಮತ್ತು ಸೇರ್ಪಡೆಯಾಗುವ ಹೊಸ ಪ್ರದೇಶಗಳ/ ಸರ್ವೆ ನಂಬರುಗಳ ವಿವರ	ಸೇರ್ಪಡೆಯಾದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ (ಏರಿಯಾ) (ಚ.ಕಿ.ಮೀ.)
ಹಾವೇರಿ	ಬ್ಯಾಡಗಿ	ಬ್ಯಾಡಗಿ	ಬ್ಯಾಡಗಿ ಹಾಗೂ ಅಗಸನಹಳ್ಳಿ ಕಂದಾಯ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಸರ್ವೆ ನಂಬರುಗಳು <u>ಬ್ಯಾಡಗಿ ಗ್ರಾಮದ ರಿ.ಸರ್ವೆ.ನಂಬರುಗಳು</u> ರಿ.ಸರ್ವೆ.ನಂ 21 ರಿಂದ 31 ರಿ.ಸರ್ವೆ.ನಂ.35, ರಿ.ಸರ್ವೆ.ನಂ.40, ರಿ.ಸರ್ವೆ.ನಂ.47 ರಿಂದ 136, ರಿ.ಸರ್ವೆ.ನಂ.147 ರಿಂದ 160, ರಿ.ಸರ್ವೆ.ನಂ.171, ರಿ.ಸರ್ವೆ.ನಂ.211 ರಿಂದ 216, ರಿ.ಸರ್ವೆ.ನಂ.219 ರಿಂದ 265, ರಿ.ಸರ್ವೆ.ನಂ.276 ರಿಂದ 283, ರಿ.ಸರ್ವೆ.ನಂ. 291 ರಿಂದ 301, ರಿ.ಸರ್ವೆ.ನಂ.310 ರಿಂದ 311, ರಿ.ಸರ್ವೆ.ನಂ. 317 ರಿಂದ 318.	<b>18.97 ಚ.ಕಿ.ಮೀ.</b>

			<p><u>ಅಗಸನಹಳ್ಳಿ ರಿ.ಸ. ನಂಬರುಗಳು</u></p> <p>ರಿ.ಸರ್ವೆ.ನಂ.1 ರಿಂದ 64, ರಿ.ಸರ್ವೆ.ನಂ.67 ರಿಂದ 68</p>	
--	--	--	-------------------------------------------------------------------------------------------------	--

ಶೆಡ್ಯೂಲ್ - ಬಿ

ಉತ್ತರಕ್ಕೆ:	<p>ರಿ.ಸ.ನಂ:234ರ ವಾಯುವ್ಯ ಮೂಲೆಯಿಂದ ಪ್ರಾರಂಭವಾಗಿ ಪೂರ್ವಾಭಿಮುಖವಾಗಿ ಮೋಟೆಬೆನ್ನೂರ ಗ್ರಾಮದ ಗಡಿಗುಂಟ ರಿ.ಸ.ನಂ:234, 235, 238, 239, 240, 241, 244, 245, 246, 253, 254 ಹಾಗೂ 255 ರ ಉತ್ತರದ ಗಡಿಗುಂಟ ಚಲಿಸುತ್ತ ಬ್ಯಾಡಗಿಯಿಂದ ಮೋಟೆಬೆನ್ನೂರಿಗೆ ಹೋಗುವ ಬಂಡಿದಾರಿಯನ್ನು ದಾಟಿ ರಿ.ಸ.ನಂ:256 ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಪೂರ್ವಾಭಿಮುಖವಾಗಿ ರಿ.ಸ.ನಂ:256, 258, 296, 297 ಹಾಗೂ 298 ರ ಉತ್ತರದ ಗಡಿಗುಂಟ ಚಲಿಸುತ್ತ ಬ್ಯಾಡಗಿಯಿಂದ ಮೋಟೆಬೆನ್ನೂರಿಗೆ ಹೋಗುವ ರಾಜ್ಯ ಹೆದ್ದಾರಿ (136) ಯನ್ನು ದಾಟಿ ರಿ.ಸ.ನಂ:51 ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಪೂರ್ವಾಭಿಮುಖವಾಗಿ ರಿ.ಸ.ನಂ:51, 57, 58, 59, 61, 62, 63, 66, 67 ಹಾಗೂ 68 ರ ಉತ್ತರದ ಗಡಿಗುಂಟ ಚಲಿಸುತ್ತ ರಿ.ಸ.ನಂ:68 ರಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ರೈಲು ಮಾರ್ಗವನ್ನು ದಾಟಿ ಇದೇ ರಿ.ಸ.ನಂ: 68 ರ ಈಶಾನ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಪೂರ್ವಾಭಿಮುಖವಾಗಿ ರಿ.ಸ.ನಂ:70, 71, 72 ರ ಉತ್ತರದ ಗಡಿಗುಂಟ ಚಲಿಸುತ್ತ ರಿ.ಸ.ನಂ:72ರ ಈಶಾನ್ಯ ಮೂಲೆಗೆ ಬಂದು ನಿಂತಿದೆ.</p>
ಪೂರ್ವಕ್ಕೆ:	<p>ರಿ.ಸ.ನಂ:72ರ ಈಶಾನ್ಯ ಮೂಲೆಯಿಂದ ಪ್ರಾರಂಭವಾಗಿ ಪೂರ್ವದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:72ರ ಆಗ್ನೇಯ ಮೂಲೆಯನ್ನು ಸಂಧಿಸುತ್ತದೆ. ನಂತರ ಬ್ಯಾಡಗಿಯಿಂದ ಭತ್ತಕ್ಕೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ದಾಟಿ ರಿ.ಸ.ನಂ:77 ಪಿ ರ ಈಶಾನ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಹಾಗೆಯೇ ದಕ್ಷಿಣಾಭಿಮುಖವಾಗಿ ರಿ.ಸ.ನಂ:77ಪಿ, 78ಪಿ, 93ಪಿ, 94ಪಿ, 95ಪಿ ಹಾಗೂ 108ಪಿ ರ ಪೂರ್ವದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:108ಪಿ ಆಗ್ನೇಯ ಮೂಲೆಯನ್ನು ಸಂಧಿಸುತ್ತದೆ. ಇಲ್ಲಿಗೆ ಭತ್ತ ಗ್ರಾಮದ ಗಡಿಯು ಮುಕ್ತಾಯವಾಗಿ ಕಾಕೋಳ ಗ್ರಾಮದ ಗಡಿಯು ಪ್ರಾರಂಭವಾಗುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಚಲಿಸುತ್ತ ರಿ.ಸ.ನಂ:109ಪಿ, 110ಪಿ ರ ಪೂರ್ವದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:110ಪಿ ರ ಆಗ್ನೇಯ ಮೂಲೆಯನ್ನು ಸಂಧಿಸುತ್ತದೆ. ನಂತರ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ರೈಲು ಮಾರ್ಗವನ್ನು ದಾಟಿ ರಿ.ಸ.ನಂ:110ರ ಆಗ್ನೇಯ ಮೂಲೆಯನ್ನು ಸಂಧಿಸುತ್ತದೆ. ನಂತರ ದಕ್ಷಿಣಾಭಿಮುಖವಾಗಿ ರಿ.ಸ.ನಂ:111ರ ಪೂರ್ವದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:111 ರ ಆಗ್ನೇಯ ಮೂಲೆಯನ್ನು ಸಂಧಿಸುತ್ತದೆ. ಇಲ್ಲಿಗೆ ಕಾಕೋಳ ಗ್ರಾಮದ ಗಡಿಯು ಮುಕ್ತಾಯವಾಗಿ ಕದರಮಂಡಲಿ ಗ್ರಾಮದ ಗಡಿಯು ಪ್ರಾರಂಭವಾಗುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ರಿ.ಸ.ನಂ:111 ರ ದಕ್ಷಿಣದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:111 ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಬ್ಯಾಡಗಿಯಿಂದ ಕಾಕೋಳಕ್ಕೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ದಾಟಿ ರಿ.ಸ.ನಂ:114 ರ ಈಶಾನ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಕದರಮಂಡಲಿ ಗ್ರಾಮದ ಗಡಿಗುಂಟ ರಿ.ಸ.ನಂ:114, 122, 123, 125, 126ರ ಪೂರ್ವದ ಗಡಿಗುಂಟ ಚಲಿಸುತ್ತ ಬ್ಯಾಡಗಿಯಿಂದ ಕದರಮಂಡಲಿಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ಭೇದಿಸುತ್ತಾ ರಿ.ಸ.ನಂ:152, 153,</p>

	154, 155 ಹಾಗೂ 171 ಅ ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಆಗ್ನೇಯಾಭಿಮುಖವಾಗಿ ಅಗಸನಹಳ್ಳಿ ಗ್ರಾಮದ ರಿ.ಸ.ನಂ:13ರ ಈಶಾನ್ಯ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:13 ರ ಪೂರ್ವದ ಮೂಲೆಯನ್ನು ಸಂಧಿಸುತ್ತದೆ. ನಂತರ ನೈರುತ್ಯಾಭಿಮುಖವಾಗಿ ರಿ.ಸ.ನಂ:13ರ ಆಗ್ನೇಯ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:13ರ ದಕ್ಷಿಣ ಮೂಲೆಗೆ ಬಂದು ನಿಂತಿದೆ.
ದಕ್ಷಿಣಕ್ಕೆ:	ರಿ.ಸ.ನಂ:14, 15 ಅ ಆಗ್ನೇಯ ಮೂಲೆಯಿಂದ ಪ್ರಾರಂಭವಾಗಿ ಸದರಿ ಸರ್ವೆ ನಂಬರಿನ ದಕ್ಷಿಣದ ಗಡಿಗುಂಟ ಚಲಿಸುತ್ತ ಲಕಮಾಜಿಕೊಪ್ಪದಿಂದ ಬ್ಯಾಡಗಿಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ಛೇದಿಸಿ ರಿ.ಸ.ನಂ:16, 17 ರ ದಕ್ಷಿಣದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:17ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ಇಲ್ಲಿಗೆ ಲಕಮಾಜಿಕೊಪ್ಪ ಗ್ರಾಮದ ಗಡಿಯು ಮುಕ್ತಾಯವಾಗಿ ರಾಮಗೊಂಡನಹಳ್ಳಿ ಗ್ರಾಮದ ಗಡಿಯು ಪ್ರಾರಂಭವಾಗುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ರಿ.ಸ.ನಂ:18ರ ದಕ್ಷಿಣದ ಗಡಿಗುಂಟ ಚಲಿಸುತ್ತ ರಾಮಗೊಂಡನಹಳ್ಳಿಯಿಂದ ಬ್ಯಾಡಗಿಗೆ ಹೋಗುವ ಬಂಡಿದಾರಿಯನ್ನು ದಾಟಿ ಇದೇ ರಿ.ಸ.ನಂ:18ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ರಿ.ಸ.ನಂ:46(ಕೆರೆ), 47, 28 ರ ದಕ್ಷಿಣದ ಗಡಿಗುಂಟ ಚಲಿಸುತ್ತ ರಿ.ಸ.ನಂ:48ರ ನೈರುತ್ಯ ಮೂಲೆಗೆ ಬಂದು ನಿಂತಿದೆ.
ಪಶ್ಚಿಮಕ್ಕೆ:	ರಿ.ಸ.ನಂ:48, 49ರ ನೈರುತ್ಯ ಗಡಿಗುಂಟ ಚಲಿಸುತ್ತ ರಿ.ಸ.ನಂ:49ರ ಪಶ್ಚಿಮ ಮೂಲೆಯನ್ನು ತಲುಪುತ್ತದೆ. ಇಲ್ಲಿಗೆ ಶಿಡೇನೂರು ಗ್ರಾಮದ ಗಡಿಯು ಮುಕ್ತಾಯವಾಗಿ ಗುಮ್ಮನಹಳ್ಳಿ ಗ್ರಾಮದ ಗಡಿಯು ಪ್ರಾರಂಭವಾಗುತ್ತದೆ. ನಂತರ ರಿ.ಸ.ನಂ:49ರ ವಾಯುವ್ಯ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:49ರ ಉತ್ತರದ ಮೂಲೆಯನ್ನು ಸಂಧಿಸುತ್ತದೆ. ನಂತರ ಉತ್ತರಾಭಿಮುಖವಾಗಿ ರಿ.ಸ.ನಂ:53, 54, 55 ರ ಪಶ್ಚಿಮದ ಗಡಿಗುಂಟ ಚಲಿಸಿ ರಿ.ಸ.ನಂ:55ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ರಿ.ಸ.ನಂ:55ರ ಉತ್ತರದ ಗಡಿಗುಂಟ ಚಲಿಸಿ ರಿ.ಸ.ನಂ:58ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಉತ್ತರಾಭಿಮುಖವಾಗಿ 58, 59 ರ ಪಶ್ಚಿಮ ಗಡಿಗುಂಟ ಚಲಿಸಿ ರಿ.ಸ.ನಂ:59ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಶಿಡೇನೂರಿನಿಂದ ಮೋಟೇಬೆನ್ನೂರಿಗೆ ಹೋಗುವ ರಾಜ್ಯ ಹೆದ್ದಾರಿ(136) ಯನ್ನು ಛೇದಿಸುತ್ತದೆ. ನಂತರ ಉತ್ತರಾಭಿಮುಖವಾಗಿ ರಿ.ಸ.ನಂ:60, 61, 62, 63 ರ ಪಶ್ಚಿಮ ಗಡಿಗುಂಟ ಚಲಿಸುತ್ತ ರಿ.ಸ.ನಂ:63ರ ವಾಯುವ್ಯ ಮೂಲೆಯನ್ನು ತಲುಪುತ್ತದೆ. ನಂತರ ರಿ.ಸ.ನಂ:63ರ ಉತ್ತರದ ಗಡಿಗುಂಟ ಪೂರ್ವಾಭಿಮುಖವಾಗಿ ಚಲಿಸಿ ರಿ.ಸ.ನಂ:63 ರ ಈಶಾನ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಉತ್ತರಾಭಿಮುಖವಾಗಿ ರಿ.ಸ.ನಂ:210/ಬ, 210/1ಅ ರ ಪಶ್ಚಿಮ ಗಡಿಗುಂಟ ಚಲಿಸಿ ರಿ.ಸ.ನಂ:210/1ಅ ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಗುಮ್ಮನಹಳ್ಳಿಯಿಂದ ಬ್ಯಾಡಗಿಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ಛೇದಿಸಿ ರಿ.ಸ.ನಂ:211 ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ರಿ.ಸ.ನಂ:212ರ ದಕ್ಷಿಣದ ಗಡಿಗುಂಟ ಚಲಿಸುತ್ತ ಇದೇ ರಿ.ಸ.ನಂ:212 ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ಇಲ್ಲಿಗೆ ಗುಮ್ಮನಹಳ್ಳಿ ಗ್ರಾಮದ ಗಡಿಯು ಮುಕ್ತಾಯವಾಗಿ ತೆರೆದಹಳ್ಳಿ ಗ್ರಾಮದ ಗಡಿಯು ಪ್ರಾರಂಭವಾಗುತ್ತದೆ. ನಂತರ ಉತ್ತರಾಭಿಮುಖವಾಗಿ ರಿ.ಸ.ನಂ:212, 213, 214, 215 ರ ಪಶ್ಚಿಮದ ಗಡಿಗುಂಟ ಚಲಿಸುತ್ತ ರಿ.ಸ.ನಂ:215 ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ತೆರೆದಹಳ್ಳಿಯಿಂದ ಬ್ಯಾಡಗಿಗೆ ಹೋಗುವ ಗ್ರಾಮ ರಸ್ತೆಯನ್ನು ಛೇದಿಸಿ ರಿ.ಸ.ನಂ:228ರ

	<p>ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಉತ್ತರಾಭಿಮುಖವಾಗಿ ರಿ.ಸ.ನಂ:228, 229, 232 ರ ಪಶ್ಚಿಮದ ಗಡಿಗುಂಡ ಚಲಿಸುತ್ತ ರಿ.ಸ.ನಂ:232 ರ ವಾಯುವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ತೆರದಹಳ್ಳಿಯಿಂದ ಬ್ಯಾಡಗಿಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ಛೇದಿಸಿ ರಿ.ಸ.ನಂ:233 ರ ನೈರುತ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಉತ್ತರಾಭಿಮುಖವಾಗಿ ರಿ.ಸ.ನಂ:233, 234 ರ ಪಶ್ಚಿಮದ ಗಡಿಗುಂಡ ಚಲಿಸಿ ರಿ.ಸ.ನಂ:234 ರ ವಾಯುವ್ಯ ಮೂಲೆಗೆ ಬಂದು ನಿಂತಿದೆ.</p>
--	----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

**GOVERNMENT OF KARNATAKA**

No.UDD 32 MLR 2018

Karnataka Government Secretariat

Vikassoudha

Bangalore, Dated:16.06.2020.

**NOTIFICATION**

Whereas the notification to extend the boundary of Byadagi Town Municipal Council, including entire Byadagi village and complete survey numbers of Agasanahalli village to the existing Town Municipal Council of Byadagi, Haveri District, mentioned in the Schedule “A” along with boundaries mentioned in Schedule “B” was published as required by section 3, 4 and 9 of the Karnataka Municipalities Act 1964, vide Government Notification No:UDD 32 MLR 2019, dated:11.11.2019 by providing thirty days time and was published in part-III, No.974 Karnataka Gazette Extraordinary, dated:11.11.2019 inviting objections from all persons likely to be affected thereby on or before thirty days from the date of publication of the above notification.

And whereas the notification was made available to the public on the day of publication;

And whereas objections/suggestions were received within the stipulated time, were examined;

Now, therefore, in exercise of the powers conferred by section 3, 4 and 9 of the Karnataka Municipalities Act, 1964, the Hon’ble Governor, hereby notify to extend the boundary of Byadagi Town Municipal Council, including entire Byadagi village and complete survey numbers of Agasanahalli village to the existing Town Municipal Council of Byadagi, Haveri District, mentioned in the Schedule “A” along with boundaries mentioned in Schedule “B” and further specifying such area to be the “Town Municipal Council” area of Byadagi, Haveri District, having regard to-

1. The population of such area is not less than twenty thousand and not more than three lakhs;
2. The density of population in such area is not less than one thousand five hundred inhabitants to one square kilometer of area;
3. The revenue generated for local administration from such area from tax and non-tax sources in the year of the last preceding census is not less than rupees nine lakhs per annum or a sum calculated at the rate of rupees forty five per capita per annum, whichever is higher;

4. The percentage of employment in non-agricultural activities is not less than fifty per cent of the total employment;

By Order and in the name of the  
Governor of Karnataka,

(A VIJAYAKUMAR)  
Under Secretary to Government,  
Urban Development Department.

**File No:UDD 32 MLR 2018**

**Schedule – A**

District	Taluk	Gram Panchayat / to be upgraded	Prposed villages to be upgraded (details)	Total Upgraded Area (Square kilometer)	Remarks
Haveri	Byadagi	Byadagi	<p>Excluding Survey Numbers of Byadgi and Agasanahalli villages</p> <p><b><u>Byadgi Survey Numbers:</u></b></p> <p>R.Sy.No.21 to 31, R.Sy.No.35, and 40, R.Sy.No.47 to 136, R.Sy.No.147 to 160, R.Sy.No.171, R.Sy.No.211 to 216, R.Sy.No.219 to 265, R.Sy.No.276 to 283, R.Sy.No.291 to 301, R.Sy.No.310 to 311, R.Sy.No.317 to 318.</p> <p><b><u>Agasanahalli Survey Numbers:</u></b></p> <p>R.Sy.No.1 to 64, and R.Sy.No.67 to 68.</p>	18.97 sq k.m.	

**Schedule - B**

<b>North:</b>	Starting from west northern corner of R.Sy.No.234 and then moves from east of northern side of R.Sy.No.234, 235, 238, 239, 240, 241, 244, 245, 246, 253, 254 and 235 and crossed cart road of Byadagi Motebennur and reaches east north corner of R.Sy.No.256 then moves towards east of north side of R.Sy.No.256, 258, 296, 297 and 298 and crossed state highway No.136 from Byadagi to Motebennur, then it reaches west north corner of R.Sy.No.51 then moves towards east of northern side of R.Sy.No.51, 58, 59, 61, 62, 63, 66, 67 and 68 and crossed Hubli Bangalore railway railway track in Sy.No.68 then, it reaches north east corner of 68 these again moves towards east northern side of R.Sy.No.70, 71, 72 and reaches and ends at north east corner of R.Sy.No.72.
<b>East:</b>	Starting from South of eastern side of R.Sy.No.72 and remains east south corner of R.Sy.No.72, then it crosses the district highway from Byadgi to Chatra and remains northern east portion of R.Sy.No.77 then moves towards south eastern side of R.Sy.No.77

	<p>P, 78P, 93P, 95) and 108P, and removes east southern corner of R.Sy.No.80. Here in the boundary of Chatra ended and boundary of Kakol Started. Then moves towards south of eastern side of R.Sy.No.109P, 110P and remains east south corner of R.Sy.No.110P, then its crossed line Hubli Bangalore Railway track in R.Sy.No.110 and remains in the east south corner of R.Sy.No.110. Then moves towards south of eastern side of R.Sy.No.111 and remains in the east south corner of R.Sy.No.111. Here at boundary of Kakol village end. Then the boundaries at Kadaramandalagi started. Then it moves towards east of southern side of R.Sy.No.111, then it remains and start west of R.Sy.No.111 then its crosses the Byadgi to Kakol District Highway and reaches North east corner of R.Sy.No.114 then moves towards south of eastern side of R.Sy.No.114, 122, 123, 125, 126 of Kadaramandalagi village. Then crosses the District Highway road of Byadgi Kadaramandalagi and remains south east of R.Sy.No.152, 153, 154, 155 and R.Sy.No.171A. Then moves south east at north east side of R.Sy.No.13 and reaches eastern side of R.Sy.No.13. then towards and remains west corner then, moves towards south west and reaches the ended of south east corner of 13.</p>
<b>South:</b>	<p>Starting from west southern side of R.Sy.No.14, 15 at Lakamajikoppa village and which crosses district highway road from Lakamikoppa to Byadgi and moves southern side of R.Sy.No.16, 17, and reaches south west corner of R.Sy.No.13. Here in the boundary of Lakamajikoppa ends at Ramagondanahalli starts. Then it moves towards east and southern boundary of R.Sy.No.18 at Ramagondanahalli village. Then crosses line cart road at Ramagondanahalli to Byadgi and reaches south east corner of 18. Then moves towards west end southern boundary of R.Sy.No.46(pond), 47, 48 and then reaches the ends at south west corner of R.Sy.No.48.</p>
<b>West:</b>	<p>Starting from west nothern of northern east side of R.Sy.No.48, 49 and reaches west corner at R.Sy.No.49. Then the boundary at Shidenur ends and boundary at Gummanahalli village starts, then it moves towards west northern boundry of R.Sy.No.49 and reaches northern corner of R.Sy.No.49. Then moves towards northern of western boundary of R.Sy.No.53, 54, 55 and reaches west northern corner of R.Sy.No.55. Then moves towards northern boundary of R.Sy.No.58 and 59 west corner side of R.Sy.No.55 and reaches the south west corner of <b>58. Then</b> moves towards north of western boundary of R.Sy.No.59 and reaches west north corner of R.Sy.No.59. Then starts the State Highway No.136 moves from Shidenur to Motebennur. Then moves towards north of western boundary of R.Sy.No.60, 61, 62, 63, when reaches west north corner of R.Sy.No.63.</p> <p>Then moves towards east at northern boundary of R.Sy.No.63 and then reaches north east of R.Sy.No.63, then moves towards north at west boundary of R.Sy.No.210/B and 210/A and reaches west north corner of R.Sy.No.210/1A. Then crosses the Gummanahalli District</p>

	<p>Highway Road and reaches north corner of R.Sy.No.211. Then moves towards west of southern boundary of R.Sy.No.212 and reaches south west corner of R.Sy.No.212. The boundary of Gummanahalli ends. The Boundary of Teredahalli starts. Then moves towards north at west at R.Sy.No.212, 213, 214, 215 and reaches west north corner of R.Sy.No.215. Then crosses the road from Teredahalli to Byadgi and remains south west corner of R.Sy.No.228. Then moves towards north of western portion of R.Sy.No.228, 29, 232 and reaches west northern corner of R.Sy.No.232 then after crossing the road from Teredahalli to Byadgi reaches south west corner at R.Sy.No.233, 234 and ends at west north corner of R.Sy.No.234.</p>
--	-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

By Order and in the name of the  
Governor of Karnataka,

(A VIJAYAKUMAR)  
Under Secretary to Government,  
Urban Development Department.